



ಬಾಯಿಗೆ ಜಾರೆಲಿ, ಜಾರಿಗೆ ಹಣ್ಣು

ಮೇಲ್ಮೋಡಕ್ಕೆ ಕೆತ್ತಲೆಹಣ್ಣಿನಂತೆ ಗೈರಿಕರಿಸುವ ಈ ವಿಶಿಷ್ಟ ಹಣ್ಣಿಗೆ ತುಳು ಭಾಷೆಯಲ್ಲಿ 'ಜಾರಿಗೆ' ಎಂದು ಕರೆಯುತ್ತಾರೆ. ದ್ವಿಂಡ ಕನ್ನಡ ಜಿಲ್ಲೆಯ ಕಾನನ ಪ್ರದೇಶಗಳಲ್ಲಿ ಇದು ಹೆಚ್ಚಿಗೆ ಕಾಣಿಸಿಗುತ್ತದೆ ಮಾವಿನೆಲೆಗಳಿಗಿಂತ ಹೊಡ್ಡಿದಾದ ಉದ್ದದೆಲೆಗಳ ಈ ಮರದ್ದ ಹಸುರು ಕಾಯಿ ಬಲೆಯ ಕೆತ್ತಲೆಹಣ್ಣಿ ತಿರುಗಿದಾಗ ತಿನ್ನಲು ಯೋಗ್ಯ. ಬೀಜ ಸಹಿತ ತೋಳಿಗಳಿಂದಿಗೆ ಮಾಂಸಲ ತಿರುಳ ಹೊಂದಿರುವ ಈ ಹಣ್ಣಿನ ಸಿಪ್ಪೆ ದಪ್ಪವಾದರೂ ಮುದುವಾಗಿರುತ್ತದೆ. ಸುಲಭವಾಗಿ ಸುಲಿದು ತಿನ್ನಬಹುದು. ಹೂಳಿ ಮುಕ್ಕಿತ ಸಿಹಿಯ ವಿಶಿಷ್ಟ ರುಚಿ ಬಾಯಿಲ್ಲಿ ನಿರೂಪಿಸುತ್ತದೆ. ಹಾಗೆಂದು ಜಾಸ್ತಿ ತಿಂದರೆ ಹಿತ್ತೆ ಕೆರಳಿ ಹೊಟ್ಟೆ ನೋವುಂಟಾಗುತ್ತದೆ. ಈ ಅಪರೂಪದ ಹಣ್ಣಿಗಳನ್ನು ತಿನ್ನವುದು ಬೇಡವೆಂದರೂ ಅಮೃತ ಬಾಲ್ಯದಲ್ಲಿ ಮರಹತ್ತಿ ಕೆತ್ತು ಸಮಿದ್ದೆ. ಬಳಿಕ ಹೊಟ್ಟೆನೋವಾದಾಗ ಅಮೃತಿನಂದ ಚೈಸಿಕೊಂಡಿದೆ. ಕಳಿತ ಹಣ್ಣಿಗಳ ಸಿಪ್ಪೆ ಬೇರ್ಪಡಿಸಿ ಒಣಿಸಿ ಹುಣಿಸೆ ಹಣ್ಣಿನ ಬದಲಾಗಿ ಪಳ್ಳಡ್/ಪದಾರ್ಥಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ. ಈಕೆಗೆ ಉದುಪಿ ಜಿಲ್ಲೆಯ ಜಾಕಾಳದ ಬಳಿಯ ನಮ್ಮ ಕುಟುಂಬದ ನಾಗರಬದಲ್ಲಿ ಈ ಹಣ್ಣಿನ ಮರಕಾಣಿಸಿತು. ಈ ವ್ಯಕ್ತಿ ದ ಕಾಂಡವು ಹೆಚ್ಚಾವಿನ ಚರ್ಮದ ಮೇಲ್ಮೈ ವಿನ್ಯಾಸ ಹಾಗೂ ಬಣ್ಣ ಹೊಂದಿದೆ.

—ರಮೇಶ್ ಶೆಟ್ಟಿ ರೆಂಚಾಳ್, ಮುಂಬೆ



ಹಾವಿಗೂ ಆಕ್ಷಿಜನ್

ಅನಾರೋಗ್ಯದ ಸಂದರ್ಭದಲ್ಲಿ ಅಗತ್ಯವಿದ್ದಾಗ ಮನುಷ್ಯರಿಗೆ ಆಕ್ಷಿಜನ್ ನೀಡುವುದು ಎಲ್ಲಿಗೂ ತೀಳಿದಿರುವ ವಿಷಯ. ಹಾವಿಗೂ ಆಕ್ಷಿಜನ್ ನೀಡುವುದು... ಇದು ಅಪರೂಪದ ಸಂತಿಯೇ ಸರಿ. ಇಂತಹದ್ದೊಂದು ಸಂಗಳಿ ರಾಯಿಕೊಲಿನಲ್ಲಿ ನಡೆದಿದೆ. ಲಿಗಾಸಗಾರು ತಾಲ್ಲಿನಿಂದ ಹಚ್ಚಿ ಬಿಸ್ತದ ಗಳೆ ವ್ಯಾಪ್ತಿಯಲ್ಲಿ ಇನ್ನೊಂದು ಕಾರಿನಲ್ಲಿ ನಾಗರಹಾವ ಸೇರಿತ್ತು. ಅದನ್ನು ಹೊರತೆಗೆಯಲು ಏಪ್ರೇ ಕವ್ವಪಟ್ಟರೂ ಸಾಧ್ಯವಾಗಲಿಲ್ಲ. ಉರಗತೆಜ್ಞ ಖಾಲಿದ ಚಾವುಸ್ ಅವರನ್ನು ಕರೆಸಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ ಹಾವು ಇದ್ದ ಕಾರಿನ ಭಾಗಕ್ಕೆ ಫೀನಾಲ್ ಸಿಂಪಡಿಸಲಾಯಿತು. ಫೀನಾಲ್ ವಾಸನೆಗೆ ಹಾವು ಮೂಳೆಗೊಂಡಿತು. ಆಗ ಅದನ್ನು ನಿಥಾನವಾಗಿ ಹೊರತೆಗೆಯಲಾಯಿತು. ಮೂಳೆಗೊಂಡ ಹಾವನ್ನು ಹಾಗೇ ಕಾಡಿಗೆ ಬಿಟ್ಟರೆ, ಅದರ ಜೆವ್ವಕ್ಕೆ ಕಂಡಕೊಂಡುತ್ತದೆ ಎಂಬ ಕಾರಣಕ್ಕೆ ಹಚ್ಚಿ ಕಂಪನಿಯ ಆಸ್ಕ್ರೆತಿಯಲ್ಲಿ ಬಿಕ್ಕೆ ನಿಡಲಾಯಿತು. ಬಿಕ್ಕೆ ವೇಳೆ ಹಾವಿನ ಬಾಯಿಗೆ ಪ್ರೋ ಮೂಲಕ ಆಕ್ಷಿಜನ್ ಪೂರ್ವೇಸಿ, ಅದು ಸಂಪೂರ್ಣವಾಗಿ ಬೆಂತಿರಿಸಿಕೊಂಡ ಬಳಿಕ ಕಾಡಿಗೆ ಬಿಡಲಾಯಿತು.

—ಕೆರಣಿ ಬಂಗಾಲಿ, ರಾಯಚೂರು



ಸಾಂಬಾಣಿ ಸವಿ

ಅಜ್ಞ ಲಕ್ಷ್ಯದ್ವಾರಾ ಮನೆಗೆ ಈಚೆಗೆ ಹೋಗಿದ್ದೆ. ಅಲ್ಲಿ ಬಿಕ್ಕೆ ಬಗೆವ ಕಲ್ಲಿಗೆ ಏನೂ ಜೀಲದಲ್ಲಿ ತುಂಬಿಕೊಂಡು ದಬ ದಬ ಅಲ ಬಡಿಯುತ್ತಿದ್ದರು ಏನೆಂದು ವಿಚಾರಿಸಿದೆ. ಮತ್ತೊಂದರೂ ಬಾರಿ ಕಲ್ಲಿಗೆ ಬಡಿದು ನಂತರ ಜೀಲ ತೆರೆದು ತೋರಿಸಿದರು. ಓಹ್... ಅಲಾಗೆದ್ದೆಯಾ ಎಂದೊಡನೆ ಅಲ್ಲ ಇದು, 'ಸಾಂಬಾಣಿ ಗಡ್ಡೆ', ಸಿಪ್ಪೆ ತೆಗೆಯಲು ಹೀಗೆ ಮಾಡುತ್ತಿದ್ದೇವೆ ಅಂದರು ಅಲ್ಲಿದ್ದವರು.

ಕಲ್ಲಿಗೆ ಹೊಡೆದರೂ ಗೆಡ್ಡೆಗಳು ಬಡೆಯದೇ ಹಾಗೇ ಇದ್ದವು. ಇವು ತೀರಾ ಚಿಕ್ಕ ಗೆಡ್ಡೆಯಾಗಿರುವುದರಿಂದ ಮೆಟ್ಟುಗ್ರಾಮಿ, ಚಾಕೆವಿನಲ್ಲಿ ಸಿಪ್ಪೆ ತೆಗೆಯಲು ಕವ್ವ ಅದಕ್ಕಾಗಿ ಈ ಉಪಾಯ ಕಂಡಪಕೊಂಡಿದ್ದಾರಂತೆ. ಫಂಟ್ರದ ಕೆಲಗ ಬೆಳೆಯುವ ಈ ಗೆಡ್ಡೆಯು ದೀರ್ಘಕಾಲದವರೆಗೆ ಹಾಳಾಗುವುದಿಲ್ಲ. ಇದನ್ನು ಬಳಸಿ ಮಾಡಿದ ಖಾದ್ಯಗಳು ಬಲು ರುಚಿಕರ. ಪಲ್ಲ, ಪ್ರೇ, ಸಾಂಬಾರಂತೂ ಏರೆವ ರುಚಿ ಕೊಡುತ್ತವೆ. ಶರ್ಕರ, ಪಿಪ್ಪ, ಪ್ರೋಫಕಾಂಗಳು ಗೆಡ್ಡೆಯಲ್ಲಿ ಯಥೋಚ್ಚವಾಗಿವೆ. ಚೈನಿಸ್ ಪ್ರೋಟೆಂಜೊ, ಸ್ಟೈರ್ ಪ್ರೋಟೆಂಜೊ ಅಂತಲೂ ಇದನ್ನು ಕರೆಯಲಾಗುತ್ತದೆ. ಮಾರುಕಟ್ಟೆಗೆ ಬಂದ ಹೊಸದರಲ್ಲಿ ಇದರ ಬೆಲೆ ಹೆಚ್ಚಿರುತ್ತದೆ. ಕ್ರಮೇಣ ಕ್ಷೇತ್ರಿಸುತ್ತದೆ.

—ನಗರ ಗುರುದೇವ್ ಭಂಡಾಕರ್, ಹೊಸನಗರ

